




ನಿಮ್ಮ ತಾಯ್ತನವನ್ನು ವಿಶೇಷವಾಗಿ!

ಕೆಲವು ವಿಷಯಗಳನ್ನು ನೆನಪಿಡಿ. ನಿಮ್ಮ ತಾಯ್ತನವನ್ನು ಸಂಪೂರ್ಣವಾಗಿ ಅನುಭವಿಸಿ. ನಿಮ್ಮ ಆರೋಗ್ಯಕ್ಕೆ ಭದ್ರತೆ ಒದಗಿಸುವ ಮೂಲಕ ನಿಮ್ಮ ಮಗುವಿನ ರಕ್ಷಾಕವಚವಾಗುವಿರಿ. ಕೆಳಗೆ ತಿಳಿಸಿದ ಸೂಚನೆಗಳ ಕುರಿತು ಎಚ್ಚರದಿಂದಿರಿ.



ಕೇವಲ
4 ಅಂಶಗಳನ್ನು ನೆನಪಿಡಿ



ಕಣ್ಣಿನಲ್ಲಿ
ಹೊಳಪಿಲ್ಲದಿರುವುದು



ರಕ್ತಸ್ರಾವ



ತಲೆನೋವು,
ತಲೆತಿರುಗು ಮತ್ತು ಫಿಟ್ಸ್



ಕೈಕಾಲುಗಳಲ್ಲಿ ಊತ

ಹೆಚ್ಚಿನ ಮಾಹಿತಿಗೆ ಆರೋಗ್ಯ ಕಾರ್ಯಕರ್ತರನ್ನು ಭೇಟಿ ಮಾಡಿ.